

038/2024-K

1. On 21st January 2022, three states observed their 50th Statehood Day, which of the following is NOT one amongst these three?
 - (A) Manipur
 - (B) Meghalaya
 - (C) Nagaland
 - (D) Tripura

2. Who was instrumental in founding the National Planning Committee (the forerunner of the Planning Commission) in 1938, for drawing up a plan of economic development on the basis of industrialization?
 - (A) Motilal Nehru
 - (B) Subash Chandra Bose
 - (C) B.G. Tilak
 - (D) Moulana Abdul Kalam Azad

3. In 1933, Mahatma Gandhi withdrew from all political activity and made a country-wide tour covering a distance of 12,504 miles. This tour is known as :
 - (A) Jan Jagaran Yatra
 - (B) Dandi Yatra
 - (C) Samaj Samata Yatra
 - (D) Harijan Yatra (tour)

4. Which of the following forts was not constructed during Akbar's reign?
 - (A) Purana Quila
 - (B) Agra Fort
 - (C) Lahore Fort
 - (D) Allahabad Fort

5. Who led the anti-Colonial Tribal revolt of 1812 in the jungles of Wayanad?
 - (A) Raman Namby
 - (B) Thalakkal Chandu
 - (C) Pazhassi Raja
 - (D) Edachana Kunkan

1. ಜನವರಿ 21, 2022 ರಂದು, ಮೂರು ರಾಜ್ಯಗಳು ತಮ್ಮ 50 ನೇ ರಾಜ್ಯತ್ವ ದಿನವನ್ನು ಆಚರಿಸಿದವು. ಈ ಕೆಳಗಿನವುಗಳಲ್ಲಿ ಯಾವುದು ಈ ಮೂರರಲ್ಲಿ ಒಂದಲ್ಲ?
 - (A) ಮಣಿಪುರ
 - (B) ಮೇಘಾಲಯ
 - (C) ನಾಗಾಲ್ಯಾಂಡ್
 - (D) ತ್ರಿಪುರ

2. ಕೈಗಾರಿಕೀಕರಣದ ಆಧಾರದ ಮೇಲೆ ಆರ್ಥಿಕ ಅಭಿವೃದ್ಧಿಯ ಯೋಜನೆಯನ್ನು ರೂಪಿಸಲು 1938 ರಲ್ಲಿ ರಾಷ್ಟ್ರೀಯ ಯೋಜನಾ ಸಮಿತಿಯನ್ನು (ಯೋಜನಾ ಆಯೋಗದ ಮುಂಚೂಣಿಯಲ್ಲಿರುವ) ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಯಾರು?
 - (A) ಮೋತಿಲಾಲ್ ನೆಹರು
 - (B) ಸುಭಾಷ್ ಚಂದ್ರ ಬೋಸ್
 - (C) ಬಿ.ಜಿ. ತಿಲಕ್
 - (D) ಮೌಲಾನಾ ಅಬುಲ್ ಕಲಾಂ ಆಜಾದ್

3. 1933 ರಲ್ಲಿ ಮಹಾತ್ಮ ಗಾಂಧಿಯವರು ಎಲ್ಲಾ ರಾಜಕೀಯ ಚಟುವಟಿಕೆಯಿಂದ ಹಿಂದೆ ಸರಿಯುತ್ತಾರೆ ಮತ್ತು 12,504 ಮೈಲುಗಳ ದೂರವನ್ನು ದೇಶದಾದ್ಯಂತ ಪ್ರವಾಸ ಮಾಡಿದರು. ಈ ಪ್ರವಾಸವನ್ನು ಹೀಗೆ ಕರೆಯಲಾಗುತ್ತದೆ :
 - (A) ಜನ್ ಜಾಗರಣಾ ಯಾತ್ರಾ
 - (B) ದಂಡಿ ಯಾತ್ರೆ
 - (C) ಸಮಾಜ ಸಮತಾ ಯಾತ್ರೆ
 - (D) ಹರಿಜನ ಯಾತ್ರೆ (ಪ್ರವಾಸ)

4. ಈ ಕೆಳಗಿನ ಯಾವ ಕೋಟೆಗಳನ್ನು ಅಕ್ಷರನ ಆಳ್ವಿಕೆಯಲ್ಲಿ ನಿರ್ಮಿಸಲಾಗಿಲ್ಲ?
 - (A) ಪ್ರರಾಣ ಕುಯಿಲಾ
 - (B) ಆಗ್ರಾ ಕೋಟೆ
 - (C) ಲಾಹೋರ್ ಕೋಟೆ
 - (D) ಅಲಹಾಬಾದ್ ಕೋಟೆ

5. ವಯನಾಡಿನ ಕಾಡಿನಲ್ಲಿ 1812 ರ ವಸಾಹತುಶಾಹಿ ವಿರೋಧಿ ಬುಡಕಟ್ಟು ದಂಗೆಯನ್ನು ಯಾರು ಮುನ್ನಡೆಸಿದರು?
 - (A) ರಾಮನ್ ನಂಬಿ
 - (B) ತಲೈಕ್ಕಲ್ ಚಂದು
 - (C) ಪಳಸ್ಸಿ ರಾಜಾ
 - (D) ಎಡನೇನ ಕುಂಕನ್

038/2024-K

6. Which social reformer of Kerala was involved in *Kallumala Samaram* or Perinad revolt?
- (A) Sree Narayana Guru
(B) Ayyankali
(C) Poikayil Appachan
(D) Chattampi Swamikal
7. In which year Kerala was declared a fully literate state?
- (A) 1990 (B) 1992
(C) 1991 (D) 1989
8. The war criminals of the Second World War were put to trial in :
- (A) Pittsburgh (B) Peitersburg
(C) Gettysburg (D) Nuremberg
9. During the 18th Century who among the following philosophers said these famous words?
“Man is born free but everywhere in chains” :
- (A) Jean Jacques Rousseau
(B) Voltaire
(C) Baron de Montesquieu
(D) Denis Diderot
10. Which of the following is not an official language of United Nations?
- (A) Spanish (B) French
(C) Arabic (D) Portuguese
11. The National Waterway-3, originally extending from Kollam to Kottappuram was extended to which place as per National Waterways Act 2016?
- (A) Thrissur (B) Kannur
(C) Kozhikode (D) Malappuram

6. ಕೇರಳದ ಯಾವ ಸಮಾಜ ಸುಧಾರಕ ಕಲ್ಪಮಲ್ಯೆ ಸಮರಂ ಅಥವಾ ಪೆರಿನಾಡ್ ದಂಗೆಯಲ್ಲಿ ಭಾಗಿಯಾಗಿದ್ದರು?
- (A) ಶ್ರೀ ನಾರಾಯಣ ಗುರು
(B) ಅಯ್ಯಂಕಾಳಿ
(C) ಪೊಯ್‌ಗಯಿಲ್ ಅಪ್ಪಚ್ಚನ್
(D) ಚಟ್ಟಂಬಿ ಸ್ವಾಮಿಗಳ್
7. ಕೇರಳವನ್ನು ಸಂಪೂರ್ಣ ಸಾಕ್ಷರ ರಾಜ್ಯವೆಂದು ಯಾವ ವರ್ಷದಲ್ಲಿ ಘೋಷಿಸಲಾಯಿತು?
- (A) 1990
(B) 1992
(C) 1991
(D) 1989
8. ಎರಡನೆಯ ಮಹಾಯುದ್ಧದ ಯುದ್ಧ ಅಪರಾಧಿಗಳನ್ನು ಯಾವ ಜಾಗದಲ್ಲಿ ವಿಚಾರಣೆಗೆ ಒಳಪಡಿಸಲಾಯಿತು?
- (A) ಪಿಟ್ಸ್‌ಬರ್ಗ್
(B) ಪೀಟರ್ಸ್‌ಬರ್ಗ್
(C) ಗೆಟ್ಟಿಸ್‌ಬರ್ಗ್
(D) ನ್ಯೂರೈಂಬರ್ಗ್
9. 18 ನೇ ಶತಮಾನದ ಅವಧಿಯಲ್ಲಿ ಈ ಕೆಳಗಿನ ತತ್ವಜ್ಞಾನಿಗಳಲ್ಲಿ ಯಾರು ಈ ಪ್ರಸಿದ್ಧ ಪದಗಳನ್ನು ಹೇಳಿದರು? “ಮನುಷ್ಯ ಸ್ವತಂತ್ರನಾಗಿ ಹುಟ್ಟಿದ್ದಾನೆ. ಆದರೆ ಎಲ್ಲೆಡೆ ಸರಪಳಿಯಲ್ಲಿ ಬಂಧಿತನಾಗಿದ್ದಾನೆ” :
- (A) ಜೀನ್ ಜಾಕ್ವೆಸ್ ರೂಸೋ
(B) ವಾಲ್ಟೇರ್
(C) ಬರೋನ್ ಡಿ ಮಾಂಟೆಸ್ಕಿಯೊ
(D) ಡೆನಿಸ್ ಡಿಡೆರೊಟ್
10. ಕೆಳಗಿನವುಗಳಲ್ಲಿ ಯಾವುದು ವಿಶ್ವಸಂಸ್ಥೆಯ ಅಧಿಕೃತ ಭಾಷೆಯಲ್ಲ?
- (A) ಸ್ವಾನಿಷ್
(B) ಫ್ರೆಂಚ್
(C) ಅರೇಬಿಕ್
(D) ಪ್ರೋಚುರ್‌ಗೀಸ್
11. ರಾಷ್ಟ್ರೀಯ ಜಲಮಾರ್ಗ-3, ಮೂಲತಃ ಕೊಲ್ಲಂನಿಂದ ಕೊಟ್ಟಪ್ಪುರಂಗೆ ವಿಸ್ತರಿಸಿರುವ ರಾಷ್ಟ್ರೀಯ ಜಲಮಾರ್ಗ ಕಾಯ್ದೆ 2016 ರ ಪ್ರಕಾರ ಯಾವ ಸ್ಥಳಕ್ಕೆ ವಿಸ್ತರಿಸಲಾಗಿದೆ?
- (A) ತ್ರಿಶೂರ್
(B) ಕಣ್ಣೂರು
(C) ಕೋಳಿಕೋಡ್
(D) ಮಲಪ್ಪುರಂ

038/2024-K

12. Which among the following is NOT a geothermal field in India?

1. Tatapani
2. Narora
3. Puga
4. Singrauli

(A) 1, 2 and 3

(B) 1 and 3

(C) 3 and 4

(D) 2, 3 and 4

13. Which of the following pairs is INCORRECTLY matched?

Parent rock		Metamorphosed rock
(A) Granite	–	Gneiss
(B) Sandstone	–	Schist
(C) Limestone	–	Marble
(D) Shale	–	Slate

14. What projection is used in the Survey Of India (SOI) Topographical maps?

- (A) Lambert Conformal Conic
- (B) Mercator
- (C) Polyconic
- (D) Azimuthal equidistant

15. Noto, which suffered a 7.5 scale Earthquake and a devastating tsunami on new year day of 2024 is in which Asian country?

(A) South Korea

(B) Afghanistan

(C) India

(D) Japan

12. ಈ ಕೆಳಗಿನವುಗಳಲ್ಲಿ ಯಾವುದು ಭಾರತದಲ್ಲಿ ಭೂಶಾಖದ ಕ್ಷೇತ್ರವಲ್ಲ?

1. ತತಾಪಾನಿ
2. ನರೋರಾ
3. ಪುಗಾ
4. ಸಿಂಗರಾಲಿ

(A) 1, 2 ಮತ್ತು 3

(B) 1 ಮತ್ತು 3

(C) 3 ಮತ್ತು 4

(D) 2, 3 ಮತ್ತು 4

13. ಕೆಳಗಿನ ಯಾವ ಜೋಡಿಯು ತಪ್ಪಾಗಿ ಹೊಂದಾಣಿಕೆಯಾಗಿದೆ?

ಪ್ಯಾರೆಂಟಲ್ ರಾಕ್

ಮೆಟಾಮಾರ್ಫೋಸ್ ರಾಕ್

(A) ಗ್ರಾನೈಟ್

—

ಇಗ್ನೀಸ್

(B) ಮರಳುಗಲ್ಲು

—

ಸಿಸ್ಟ್

(C) ಸುಣ್ಣದಕಲ್ಲು

—

ಅಮೃತಶಿಲೆ

(D) ಶೀಲ್

—

ಸ್ಲೇಟ್

14. ಸರ್ವೆ ಆಫ್ ಇಂಡಿಯಾ (SOI) ಸ್ಥಳಾಕೃತಿಯ ನಕ್ಷೆಗಳಲ್ಲಿ ಯಾವ ಪ್ರೊಜೆಕ್ಷನ್ ಅನ್ನು ಬಳಸಲಾಗುತ್ತದೆ?

(A) ಲ್ಯಾಂಬರ್ಟ್ ಕನ್ಫಾರ್ಮಲ್ ಕೋನಿಕ್

(B) ಮೆರ್ಕೇಟರ್

(C) ಪಾಲಿಕಾನಿಕ್

(D) ಅಜಿಮುತಾಲ್ ಸಮಾನ ದೂರ

15. 2024 ರ ಹೊಸ ವರ್ಷದ ದಿನದಂದು 7.5 ಪ್ರಮಾಣದ ಭೂಕಂಪ ಮತ್ತು ವಿನಾಶಕಾರಿ ಸುನಾಮಿಯನ್ನು ಅನುಭವಿಸಿದ ನೋಟೊ ಯಾವ ಏಷ್ಯಾದ ದೇಶದಲ್ಲಿದೆ?

(A) ದಕ್ಷಿಣ ಕೊರಿಯಾ

(B) ಅಫ್ಘಾನಿಸ್ತಾನ

(C) ಭಾರತ

(D) ಜಪಾನ್

16. ಭಾರತದಲ್ಲಿ ವಿತ್ತೀಯ ನೀತಿಯ ಸಾಧನಗಳನ್ನು ಕಂಡುಹಿಡಿಯಿರಿ :

- (i) ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ದರ
- (ii) ಹಣಕಾಸು ಕೊರತೆ
- (iii) ಶಾಸನಬದ್ಧ ಲಿಕ್ವಿಡಿಟಿ ಅನುಪಾತ
- (iv) ತೆರಿಗೆ ನೀತಿಗಳು

- (A) (i) ಮತ್ತು (ii) ಮಾತ್ರ
- (B) (i) ಮತ್ತು (iii) ಮಾತ್ರ
- (C) (i), (ii) ಮತ್ತು (iii) ಮಾತ್ರ
- (D) (i), (ii) ಮತ್ತು (iv) ಮಾತ್ರ

17. ಸಂಕೋಚನದ ಹಣಕಾಸಿನ ನೀತಿಯಲ್ಲಿ ಸರ್ಕಾರವು ಏನು ಮಾಡುತ್ತದೆ?

- (A) ಹೆಚ್ಚಿನ ಸರ್ಕಾರಿ ಖರ್ಚು ಮತ್ತು ಕಡಿಮೆ ತೆರಿಗೆಗಳು
- (B) ಹೆಚ್ಚಿನ ಸರ್ಕಾರಿ ಖರ್ಚು ಮತ್ತು ಹೆಚ್ಚಿನ ತೆರಿಗೆಗಳು
- (C) ಕಡಿಮೆ ಸರ್ಕಾರಿ ಖರ್ಚು ಮತ್ತು ಹೆಚ್ಚಿನ ತೆರಿಗೆಗಳು
- (D) ಕಡಿಮೆ ಸರ್ಕಾರಿ ಖರ್ಚು ಮತ್ತು ಕಡಿಮೆ ತೆರಿಗೆಗಳು

18. ಅಂಶ ವೆಚ್ಚದಲ್ಲಿ GDP ಇದಕ್ಕೆ ಸಮಾನವಾಗಿರುತ್ತದೆ :

- (A) ಮಾರುಕಟ್ಟೆ ಬೆಲೆಯಲ್ಲಿ GDP – ನಿವ್ವಳ ಪರೋಕ್ಷ ತೆರಿಗೆಗಳು
- (B) ಮಾರುಕಟ್ಟೆ ಬೆಲೆಯಲ್ಲಿ GDP + ನಿವ್ವಳ ಪರೋಕ್ಷ ತೆರಿಗೆಗಳು
- (C) ಮಾರುಕಟ್ಟೆ ಬೆಲೆಯಲ್ಲಿ GDP – ಸವಕಳಿ
- (D) ಮಾರುಕಟ್ಟೆ ಬೆಲೆಯಲ್ಲಿ GDP + ಸವಕಳಿ

19. ಭಾರತದಲ್ಲಿ ಯಾವ ಪಂಚವಾರ್ಷಿಕ ಯೋಜನೆಯಲ್ಲಿ ಸರ್ಕಾರವು ವಿಮಾ ನಿಯಂತ್ರಣ ಪ್ರಾಧಿಕಾರವನ್ನು ಪರಿಚಯಿಸಿತು?

- (A) ಏಳನೇ ಪಂಚವಾರ್ಷಿಕ ಯೋಜನೆ
- (B) ಒಂಭತ್ತನೇ ಪಂಚವಾರ್ಷಿಕ ಯೋಜನೆ
- (C) ಹತ್ತನೇ ಪಂಚವಾರ್ಷಿಕ ಯೋಜನೆ
- (D) ಹನ್ನೊಂದನೇ ಪಂಚವಾರ್ಷಿಕ ಯೋಜನೆ

20. ಈ ಕೆಳಗಿನ ಯಾವ ಕೇಂದ್ರ ಸಚಿವಾಲಯವು ಎಲ್ಲಾ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ಡೇಟಾಬೇಸ್ ರಚಿಸಲು ಇ-ಶ್ರಮ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ?

- (A) ಹಣಕಾಸು ಸಚಿವಾಲಯ
- (B) ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ಸಚಿವಾಲಯ
- (C) ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
- (D) ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

038/2024-K

21. Which of the following is not a function of civil service?
- (A) Implementation of Government's Policies
 - (B) Delegated Legislation
 - (C) Mobilize opposition to the Government
 - (D) Carrying out the social services
22. Which among the following is/are correct regarding the objectives of NeGP as articulated in its Vision Statement?
- (i) to bring public services closer home to citizens
 - (ii) ensure efficiency and transparency
 - (iii) services at free of costs
- (A) only (i) (B) only (i) and (ii)
(C) only (i) and (iii) (D) only (ii) and (iii)
23. Which among the following is/are correct regarding the functions of Political parties?
- (i) function of socialization and participation
 - (ii) function of integration
 - (iii) function of exercising political power
- (A) only (i) and (ii) (B) only (iii)
(C) only (i) and (iii) (D) all the above
24. Name the scheme introduced by the Central Government to incentivize creation of new employment along with social security benefits and restoration of loss of employment during COVID-19 pandemic :
- (A) Pradhan Mantri Rojgar Protsahan Yojana (PMRPY)
 - (B) Aatmanirbhar Bharat Rojgar Yojana (ABRY)
 - (C) Production-Linked Incentive (PLI) Scheme
 - (D) Stand up India Scheme
25. Which state has recently announced a reduction in the age limit for old-age pensions from 60 to 50, with a specific focus on tribals and Dalits, in order to enhance financial support for marginalized communities within the state?
- (A) Jharkhand (B) Maharashtra
(C) Orissa (D) Chhattisgarh

21. ಕೆಳಗಿನವುಗಳಲ್ಲಿ ಯಾವುದು ನಾಗರಿಕ ಸೇವೆಯ ಕಾರ್ಯವಲ್ಲ?
- (A) ಸರ್ಕಾರದ ನೀತಿಗಳ ಅನುಷ್ಠಾನ (B) ನಿಯೋಜಿತ ಶಾಸನ
(C) ಸರ್ಕಾರಕ್ಕೆ ವಿರೋಧವನ್ನು ಸಜ್ಜುಗೊಳಿಸುವುದು (D) ಸಾಮಾಜಿಕ ಸೇವೆಗಳನ್ನು ನಿರ್ವಹಿಸುವುದು
22. ಈ ಕೆಳಗಿನವುಗಳಲ್ಲಿ NeGP ಯ ಉದ್ದೇಶಗಳಿಗೆ ಸಂಬಂಧಿಸಿದಂತೆ, ಅದರ ವಿಷನ್ ಸ್ಟೇಟ್‌ಮೆಂಟ್‌ನಲ್ಲಿ ವಿವರಿಸಿರುವಂತೆ ಯಾವುದು ಸರಿಯಾಗಿದೆ?
- (i) ಸಾರ್ವಜನಿಕ ಸೇವೆಗಳನ್ನು ನಾಗರಿಕರಿಗೆ ಮನೆಗೆ ತಲುಪಿಸುವುದು
(ii) ದಕ್ಷತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುವುದು
(iii) ಉಚಿತವಾಗಿ ಸೇವೆಗಳು
- (A) (i) ಮಾತ್ರ (B) (i) ಮತ್ತು (ii) ಮಾತ್ರ
(C) (i) ಮತ್ತು (iii) ಮಾತ್ರ (D) (ii) ಮತ್ತು (iii) ಮಾತ್ರ
23. ರಾಜಕೀಯ ಪಕ್ಷಗಳ ಕಾರ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?
- (i) ಸಾಮಾಜಿಕೀಕರಣ ಮತ್ತು ಭಾಗವಹಿಸುವಿಕೆಯ ಕಾರ್ಯ
(ii) ಏಕೀಕರಣದ ಕಾರ್ಯ
(iii) ರಾಜಕೀಯ ಅಧಿಕಾರವನ್ನು ಚಲಾಯಿಸುವ ಕಾರ್ಯ
- (A) (i) ಮತ್ತು (ii) ಮಾತ್ರ (B) (iii) ಮಾತ್ರ
(C) (i) ಮತ್ತು (iii) ಮಾತ್ರ (D) ಮೇಲಿನ ಎಲ್ಲವೂ
24. COVID-19 ಸಾಂಕ್ರಾಮಿಕ ಸಮಯದಲ್ಲಿ ಸಾಮಾಜಿಕ ಭದ್ರತಾ ಪ್ರಯೋಜನಗಳು ಮತ್ತು ಉದ್ಯೋಗ ನಷ್ಟವನ್ನು ಮರುಸ್ಥಾಪಿಸುವ ಜೊತೆಗೆ ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ಪರಿಚಯಿಸಿದ ಯೋಜನೆಯನ್ನು ಹೆಸರಿಸಿ :
- (A) ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹನ್ ಯೋಜನೆ (PMRPY)
(B) ಆತ್ಮನಿರ್ಭರ್ ಭಾರತ್ ರೋಜ್‌ಗಾರ್ ಯೋಜನೆ (ABRY)
(C) ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ
(D) ಸ್ಟಾರ್ಟ್ ಅಪ್ ಇಂಡಿಯಾ ಸ್ಕೀಮ್
25. ಆದಿವಾಸಿಗಳು ಮತ್ತು ದಲಿತರ ಮೇಲೆ ನಿರ್ದಿಷ್ಟ ಗಮನವನ್ನು ಕೇಂದ್ರೀಕರಿಸಿ, ರಾಜ್ಯದೊಳಗಿನ ಅಂಚಿನಲ್ಲಿರುವ ಸಮುದಾಯಗಳಿಗೆ ಆರ್ಥಿಕ ಬೆಂಬಲವನ್ನು ಹೆಚ್ಚಿಸಲು ಯಾವ ರಾಜ್ಯವು ಇತ್ತೀಚೆಗೆ ವೃದ್ಧಾಪ್ಯ ಪಿಂಚಣಿಗಳ ವಯೋಮಿತಿಯಲ್ಲಿ ಕಡಿತವನ್ನು 60 ರಿಂದ 50 ವರ್ಷಕ್ಕೆ ಘೋಷಿಸಿದೆ?
- (A) ಜಾರ್ಖಂಡ್ (B) ಮಹಾರಾಷ್ಟ್ರ
(C) ಒರಿಸ್ಸಾ (D) ಛತ್ತೀಸ್‌ಗಢ

038/2024-K

26. Consider the following statements with regard to the Constituent Assembly :
- (i) The idea of a constituent assembly was put forward for the first time by Jawaharlal Nehru
 - (ii) Total strength of the assembly was 389
 - (iii) Mahatma Gandhi was a member of the Constituent Assembly
- Which of the statements given above is/are correct?
- (A) only (i)
 - (B) only (ii)
 - (C) only (i) and (ii)
 - (D) all the above
27. Article 26 provides Freedom to manage religious affairs which is subjected to which of the following?
- (i) Public order
 - (ii) Morality
 - (iii) Health
- (A) only (i) and (ii)
 - (B) only (iii)
 - (C) only (i) and (iii)
 - (D) all the above
28. Article/s which has provided provisions for the protection and improvement of the environment and the safeguarding of forests and wildlife :
- (i) 31A
 - (ii) 48A
 - (iii) 51A
- (A) only (i) and (ii)
 - (B) only (ii) and (iii)
 - (C) only (iii)
 - (D) all the above
29. Consider the following statements with regard to the removal from the offices of Speaker :
- (i) Requires a majority of all the members of the House
 - (ii) Requires 2/3rd majority of members present and voting
 - (iii) Mandatory to give a minimum of 14 days' notice of the intention to move the resolution
- Which of the statements given above is/are correct?
- (A) only (i) and (ii)
 - (B) only (ii)
 - (C) only (i) and (iii)
 - (D) only (ii) and (iii)
30. What is/are the major change/s made through 106th Constitutional Amendment?
- (i) Amended article 239AA
 - (ii) Insertion of articles 330A, 332A
 - (iii) Separate reservations for OBC women
- (A) only (i)
 - (B) only (ii)
 - (C) only (i) and (ii)
 - (D) all the above

26. ಸಂವಿಧಾನ ಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
- (i) ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಸಂವಿಧಾನ ಸಭೆಯ ಆದರ್ಶವನ್ನು ಮಂಡಿಸಿದರು.
(ii) ಸಂವಿಧಾನ ಸಭೆಯ ಒಟ್ಟು ಬಲ 389 ಆಗಿತ್ತು.
(iii) ಮಹಾತ್ಮ ಗಾಂಧಿಯವರು ಸಂವಿಧಾನ ಸಭೆಯ ಸದಸ್ಯರಾಗಿದ್ದರು.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- (A) (i) ಮಾತ್ರ (B) (ii) ಮಾತ್ರ
(C) (i) ಮತ್ತು (ii) ಮಾತ್ರ (D) ಮೇಲಿನ ಎಲ್ಲವೂ
27. ಆರ್ಟಿಕಲ್ 26 ಈ ಕೆಳಗಿನ ಯಾವುದಕ್ಕೆ ಒಳಪಟ್ಟಿರುವ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸ್ವಾತಂತ್ರ್ಯವನ್ನು ಒದಗಿಸುತ್ತದೆ?
- (i) ಸಾರ್ವಜನಿಕ ಆದೇಶ
(ii) ನೈತಿಕತೆ
(iii) ಆರೋಗ್ಯ
- (A) (i) ಮತ್ತು (ii) ಮಾತ್ರ (B) (iii) ಮಾತ್ರ
(C) (i) ಮತ್ತು (iii) ಮಾತ್ರ (D) ಮೇಲಿನ ಎಲ್ಲವೂ
28. ಪರಿಸರದ ರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯಗಳು ಮತ್ತು ವನ್ಯಜೀವಿಗಳ ಸಂರಕ್ಷಣೆಗಾಗಿ ನಿಬಂಧನೆಗಳನ್ನು ಒದಗಿಸಿದ ಅನುಚ್ಛೇದ :
- (i) 31A
(ii) 48A
(iii) 51A
- (A) (i) ಮತ್ತು (ii) ಮಾತ್ರ (B) (ii) ಮತ್ತು (iii) ಮಾತ್ರ
(C) (iii) ಮಾತ್ರ (D) ಮೇಲಿನ ಎಲ್ಲವೂ
29. ಸ್ವೀಕರಣೆ ಅವರ ಕಚೇರಿಗಳಿಂದ ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :
- (i) ಸದನದ ಅಂದಿನ ಎಲ್ಲಾ ಸದಸ್ಯರ ಬಹುಮತದ ಅಗತ್ಯವಿದೆ.
(ii) 2/3 ರಷ್ಟು ಸದಸ್ಯರು ಹಾಜರಿದ್ದು ಮತ ಚಲಾಯಿಸುವ ಅಗತ್ಯವಿದೆ.
(iii) ನಿರ್ಣಯವನ್ನು ಸರಿಸಲು ಉದ್ದೇಶದ ಕನಿಷ್ಠ 14 ದಿನಗಳ ಸೂಚನೆಯನ್ನು ನೀಡುವುದು ಕಡ್ಡಾಯವಾಗಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
- (A) (i) ಮತ್ತು (ii) ಮಾತ್ರ (B) (ii) ಮಾತ್ರ
(C) (i) ಮತ್ತು (iii) ಮಾತ್ರ (D) (ii) ಮತ್ತು (iii) ಮಾತ್ರ
30. 106 ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಮಾಡಿದ ಪ್ರಮುಖ ಬದಲಾವಣೆಗಳು ಯಾವುವು?
- (i) ತಿದ್ದುಪಡಿ ಮಾಡಿದ ಅನುಚ್ಛೇದ 239AA
(ii) ಅನುಚ್ಛೇದ 330A, 332A ಅಳವಡಿಕೆ
(iii) OBC ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿ
- (A) (i) ಮಾತ್ರ (B) (ii) ಮಾತ್ರ
(C) (i) ಮತ್ತು (ii) ಮಾತ್ರ (D) ಮೇಲಿನ ಎಲ್ಲವೂ

038/2024-K

31. Who won Wimbledon in 2023?
(A) Novak Djokovic (B) Carlos Alcaraz
(C) Jannik Sinner (D) Daniil Medvedev
32. Which book won the first Vayalar Award?
(A) Randamoozham (B) Ummachu
(C) Agnisakshi (D) Eni Njan Urangatte
33. Who is the first Malayali to win an Oscar?
(A) Resul Pookutty (B) Satyajit Ray
(C) P.J. Antony (D) M.T. Vasudevan Nair
34. How many runs did Sachin Tendulkar score in one day international cricket?
(A) 19,463 (B) 15,921
(C) 14,368 (D) 18,426
35. Who is the screenplay writer of the film *Kattukuthira*?
(A) Thakazhi Sivasankara Pillai (B) P.C. Kuttikrishnan
(C) S.L. Puram Sadanandan (D) Ramu Kariat
36. Who wrote the preface to G. Sankara Kurup's *Odakkuzhal*?
(A) S. Guptan Nair (B) Joseph Mundassery
(C) M. Leelavathi (D) Sukumar Azhikode
37. In which year did Kumaranasan passed away?
(A) 1922 (B) 1924
(C) 1926 (D) 1928
38. Who is the director of the movie *Kanchana Seetha*?
(A) G. Aravindan (B) Adoor Gopalakrishnan
(C) P. Padmarajan (D) Bharathan
39. Who was the coach of Argentina football team for 2022 FIFA World Cup?
(A) Carlos Bilardo (B) Didier Deschamps
(C) Claudio Echeverri (D) Lionel Scaloni
40. *Thunchan Parampu* is located in which district in Kerala?
(A) Palakkad (B) Malappuram
(C) Kozhikode (D) Thrissur

31. 2023 ರಲ್ಲಿ ವಿಂಬಲ್ಡನ್ ಗೆದ್ದವರು ಯಾರು?
 (A) ನೊವಾಕ್ ಜೊಕೊವಿಕ್ (B) ಕಾರ್ಲೋಸ್ ಅಲ್ಕರಾಜ್
 (C) ಜೆನ್ನಿಕ್ ಸಿನ್ನರ್ (D) ಡೇನಿಯಲ್ ಮೆಡ್ವೆಡೆವ್
32. ಮೊದಲ ವಯಲಾರ್ ಪ್ರಶಸ್ತಿಯನ್ನು ಪಡೆದ ಪ್ರಸ್ತಕ ಯಾವುದು?
 (A) ರೆಂಡಾಮೂಳಮ್ (B) ಉಮ್ಮಾಚು
 (C) ಅಗ್ನಿನಾಕ್ಷಿ (D) ಇನಿ ನಾನು ಊರಂಗಟ್ಟಿ
33. ಆಸ್ಟರ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಲೆಯಾಳಿ ಯಾರು?
 (A) ರೆಸುಲ್ ಪೂಕುಟ್ಟಿ (B) ಸತ್ಯಜಿತ್ ರೇ
 (C) ಪಿ.ಜಿ. ಆಯಿಟಿನಿ (D) ಎಂ.ಟಿ. ವಾಸುದೇವನ್ ನಾಯರ್
34. ಸಚಿನ್ ತೆಂಡೂಲ್ಕರ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎಷ್ಟು ರನ್ ಗಳಿಸಿದರು?
 (A) 19,463 (B) 15,921
 (C) 14,368 (D) 18,426
35. ಕಾಟ್ಟುಕುದಿರ ಚಿತ್ರದ ಚಿತ್ರಕಥೆ ಬರೆದವರು ಯಾರು?
 (A) ತಕಳಿ ಶಿವಶಂಕರ ಪಿಳ್ಳೆ (B) ಪಿ.ಸಿ. ಕುಟ್ಟಿಕೃಷ್ಣನ್
 (C) ಎಸ್.ಎಲ್. ಪ್ರರಂ ಸದಾನಂದನ್ (D) ರಾಮು ಕಾರಿಯಾತ್
36. ಜಿ. ಶಂಕರ ಕುರುಪ್ ಅವರ ಓಟ್ಟುಕುಳಲ್‌ಗೆ ಮುನ್ನುಡಿ ಬರೆದವರು ಯಾರು?
 (A) ಎಸ್. ಗುಪ್ತನ್ ನಾಯರ್ (B) ಜೋಸೆಫ್ ಮುಂಡಸ್ಸೆರಿ
 (C) ಎಂ. ಲೀಲಾವತಿ (D) ಸುಕುಮಾರ್ ಅಳಿಕೋಡ್
37. ಕುಮಾರನಾಶನ್ ಯಾವ ವರ್ಷದಲ್ಲಿ ನಿಧನರಾದರು?
 (A) 1922 (B) 1924
 (C) 1926 (D) 1928
38. ಕಾಂಚನ ಸೀತಾ ಚಿತ್ರದ ನಿರ್ದೇಶಕರು ಯಾರು?
 (A) ಜಿ. ಅರವಿಂದನ್ (B) ಅಡೂರ್ ಗೋಪಾಲಕೃಷ್ಣನ್
 (C) ಪಿ. ಪದ್ಮರಾಜನ್ (D) ಭರತನ್
39. 2022 FIFA ವಿಶ್ವಕಪ್‌ಗಾಗಿ ಅರ್ಜೆಂಟೀನಾ ಫ್ರೆಂಚ್‌ನಲ್ಲಿ ತಂಡದ ಕೋಚ್ ಯಾರು?
 (A) ಕಾರ್ಲೋಸ್ ಬಿಲಾರ್ಡೊ (B) ಡಿಡಿಯರ್ ಡೆಶಾಂಪ್ಸ್
 (C) ಕ್ಲಾಡಿಯೊ ಎಚೆವೆರಿ (D) ಲಿಯೋನೆಲ್ ಸ್ಕಲೋನಿ
40. ತುಂಚನ್ ಪರಂಪ್ರ ಕೇರಳದ ಯಾವ ಜಿಲ್ಲೆಯಲ್ಲಿದೆ?
 (A) ಪಾಲಕ್ಕಾಡ್ (B) ಮಲಪ್ಪುರಂ
 (C) ಕೋಳಿಕ್ಕೋಡ್ (D) ತ್ರಿಶೂರ್

038/2024-K

41. Match the following :

- | | |
|----------------|---|
| (i) Hub | (a) Can handle different protocols |
| (ii) Router | (b) Amplifies the signal transmitted on network |
| (iii) Repeater | (c) Connects two dissimilar networks |
| (iv) Gateway | (d) Connect several computers together |
- (A) (i) - (d), (ii) - (a), (iii) - (b), (iv) - (c)
(B) (i) - (a), (ii) - (d), (iii) - (b), (iv) - (c)
(C) (i) - (d), (ii) - (a), (iii) - (c), (iv) - (b)
(D) (i) - (d), (ii) - (c), (iii) - (b), (iv) - (a)

42. The supplemental memory system that temporarily stores frequently used instructions and data for faster processing by a computer's Central Processing Unit (CPU) :

- | | |
|------------------|---------------------|
| (A) RAM | (B) Hard Disk Drive |
| (C) Cache Memory | (D) Flash Memory |

43. An advanced phishing technique where attackers make a clone of a website and send the malicious link to the victim and try to extract sensitive data such as card numbers, user names, passwords etc., from victims :

- | | |
|-----------------|-------------------|
| (A) Ransomware | (B) Salami Attack |
| (C) Web Jacking | (D) Virus |

44. A software that can be freely accessed and modified is called :

- | | |
|--------------------------|--------------------------|
| (A) Proprietary software | (B) Package software |
| (C) Middleware | (D) Open source software |

45. One of the most popular search engines, founded by Larry Page and Sergy Brin is :

- | | |
|-----------|------------|
| (A) Yahoo | (B) Google |
| (C) Bing | (D) Safari |

46. Which among the following is a Government health insurance scheme launched in the year 2018?

- (A) Rashtriya Swasthya Bima Yojana
(B) Ayushman Bharat Pradhan Mantri Jan Arogya Yojana
(C) Pradhan Mantri Swasthya Suraksha Yojana
(D) Pradhan Mantri Suraksha Bima Yojana

41. ಕೆಳಗಿನವುಗಳನ್ನು ಹೊಂದಿಸಿ :

- | | |
|---------------|---|
| (i) ಹಬ್ | (a) ವಿಭಿನ್ನ ಪ್ರೋಟೋಕಾಲ್‌ಗಳನ್ನು ನಿಭಾಯಿಸಬಲ್ಲದು |
| (ii) ರೂಟರ್ | (b) ನೆಟ್‌ವರ್ಕ್‌ನಲ್ಲಿ ರವಾನೆಯಾಗುವ ಸಂಕೇತವನ್ನು ವರ್ಧಿಸುತ್ತದೆ |
| (iii) ರಿಪೀಟರ್ | (c) ಎರಡು ವಿಭಿನ್ನ ನೆಟ್‌ವರ್ಕ್‌ಗಳನ್ನು ಸಂಪರ್ಕಿಸುತ್ತದೆ |
| (iv) ಗೇಟ್‌ವೇ | (d) ಹಲವಾರು ಕಂಪ್ಯೂಟರ್‌ಗಳನ್ನು ಒಟ್ಟಿಗೆ ಸಂಪರ್ಕಿಸುತ್ತದೆ |
- (A) (i) - (d), (ii) - (a), (iii) - (b), (iv) - (c)
 (B) (i) - (a), (ii) - (d), (iii) - (b), (iv) - (c)
 (C) (i) - (d), (ii) - (a), (iii) - (c), (iv) - (b)
 (D) (i) - (d), (ii) - (c), (iii) - (b), (iv) - (a)

42. ಕಂಪ್ಯೂಟರ್‌ನ ಸೆಂಟ್ರಲ್ ಪ್ರೊಸೆಸ್ಸಿಂಗ್ ಯೂನಿಟ್ (CPU) ಮೂಲಕ ವೇಗವಾಗಿ ಪ್ರಕ್ರಿಯೆಗೊಳಿಸಲು ಆಗಾಗ್ಗೆ ಬಳಸುವ ಸೂಚನೆಗಳು ಮತ್ತು ಡೇಟಾವನ್ನು ತಾತ್ಕಾಲಿಕವಾಗಿ ಸಂಗ್ರಹಿಸುವ ಪೂರಕ ಮೆಮೊರಿ ವ್ಯವಸ್ಥೆ :

- | | |
|-------------------|--------------------------|
| (A) ರ್ಯಾಮ್ (RAM) | (B) ಹಾರ್ಡ್ ಡಿಸ್ಕ್ ಡ್ರೈವ್ |
| (C) ಕ್ಯಾಶ್ ಮೆಮೊರಿ | (D) ಫ್ಲಾಶ್ ಮೆಮೊರಿ |

43. ದಾಳಿಶೋಧಕರು ವೆಬ್‌ಸೈಟ್ ತದ್ಗೊಪಿ ಮಾಡಿ ಮತ್ತು ದುರುದ್ದೇಶಪೂರಿತ ಲಿಂಕ್‌ಅನ್ನು ಬಾಧಿತರಿಗೆ ಕಳುಹಿಸುವ ಸುಧಾರಿತ ಫಿಶಿಂಗ್ ತಂತ್ರ ಮತ್ತು ಬಾಧಿತರಿಂದ ಕಾರ್ಡ್ ಸಂಖ್ಯೆಗಳು, ಬಳಕೆದಾರ ಹೆಸರುಗಳು, ಪಾಸ್‌ವರ್ಡ್‌ಗಳು ಮುಂತಾದ ಸೂಕ್ಷ್ಮ ಡೇಟಾವನ್ನು ಹೊರತೆಗೆಯಲು ಪ್ರಯತ್ನಿಸುತ್ತಾರೆ :

- | | |
|-------------------|-----------------|
| (A) ರ್ಯಾಮ್‌ಸಂವೇರ್ | (B) ಸಲಾಮಿ ಅಟಾಕ್ |
| (C) ವೆಬ್ ಜಾಕಿಂಗ್ | (D) ವೈರಸ್ |

44. ಮುಕ್ತವಾಗಿ ಪ್ರವೇಶಿಸಬಹುದಾದ ಮತ್ತು ಮಾರ್ಪಡಿಸಬಹುದಾದ ಸಾಫ್ಟ್‌ವೇರ್ ————— ಎಂದು ಕರೆಯಲಾಗುತ್ತದೆ.

- | | |
|-----------------------------|-----------------------------|
| (A) ಪ್ರೊಪ್ರೈಟರಿ ಸಾಫ್ಟ್‌ವೇರ್ | (B) ಪ್ಯಾಕೇಜ್ ಸಾಫ್ಟ್‌ವೇರ್ |
| (C) ಮಿಡಲ್‌ವೇರ್ | (D) ಓಪನ್ ಸೋರ್ಸ್ ಸಾಫ್ಟ್‌ವೇರ್ |

45. ಲ್ಯಾರಿ ಪೇಜ್ ಮತ್ತು ಸೆರ್ಜ್ ಬ್ರಿನ್ ಸ್ಥಾಪಿಸಿದ ಅತ್ಯಂತ ಜನಪ್ರಿಯ ಸರ್ಚ್ ಇಂಜಿನ್‌ಗಳಲ್ಲಿ ಒಂದಾಗಿದೆ :

- | | |
|-----------|-----------|
| (A) ಯಾಹೂ | (B) ಗೂಗಲ್ |
| (C) ಬಿಂಗ್ | (D) ಸಫಾರಿ |

46. ಈ ಕೆಳಗಿನವುಗಳಲ್ಲಿ ಯಾವುದು 2018 ರಲ್ಲಿ ಪ್ರಾರಂಭವಾದ ಸರ್ಕಾರಿ ಆರೋಗ್ಯ ವಿಮಾ ಯೋಜನೆಯಾಗಿದೆ?

- | |
|--|
| (A) ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ |
| (B) ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ |
| (C) ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ |
| (D) ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ |

038/2024-K

47. Arrange the following renewable energy sources in the decreasing order of their contribution to electricity generation in India :

1. Solar power
2. Wind power
3. Biomass

Select the correct answer

- (A) Solar power < Biomass < Wind power
- (B) Solar power > Biomass > Wind power
- (C) Wind power < Solar power < Biomass
- (D) Solar power > Wind power > Biomass

48. Which of the following is **not** a satellite of Indian origin?

- | | |
|-------------|-----------|
| (A) XPoSat | (B) IXPE |
| (C) SROSS-C | (D) HySIS |

49. Consider the following statements on The Convention on Biological Diversity :

1. It is the key international treaty for the conservation and sustainable use of biodiversity
2. It is primarily implemented through national level action
3. National Biodiversity Strategies and Action Plans (NBSAPs) are the principal instruments for implementing the Convention at the national level
4. It requires countries to prepare a national biodiversity strategy and to mainstream this strategy into the planning of the sectors whose activities can have an impact (positive and negative) on biodiversity

Which of the statements given above are correct?

- (A) 1, 2 and 4 only
- (B) 1, 3 and 4 only
- (C) 2 and 4 only
- (D) 1, 2, 3 and 4

50. What is the distance of the Lagrange point 1(L1) of the Sun-Earth system?

- (A) 1.5 million km from the Earth
- (B) 1.5 million km from the Sun
- (C) 1.5 lakh km from the Earth
- (D) 1.5 lakh km from the Sun

47. ಈ ಕೆಳಗಿನ ನವೀಕರಿಸಬಹುದಾದ ಇಂಧನ ಮೂಲಗಳನ್ನು ಭಾರತದಲ್ಲಿ ವಿದ್ಯುಚ್ಛಕ್ತಿ ಉತ್ಪಾದನೆಗೆ ಅವರ ಕೊಡುಗೆಯ ಇಳಿಕೆಯ ಕ್ರಮದಲ್ಲಿ ಜೋಡಿಸಿ :

1. ಸೌರ ಶಕ್ತಿ
2. ಪವನ ಶಕ್ತಿ
3. ಜೀವ ಶಕ್ತಿ

ಸರಿಯಾದ ಉತ್ತರವನ್ನು ಆಯ್ಕೆ ಮಾಡಿ.

- (A) ಸೌರ ಶಕ್ತಿ < ಜೀವಶಕ್ತಿ < ಪವನ ಶಕ್ತಿ
- (B) ಸೌರ ಶಕ್ತಿ > ಜೀವಶಕ್ತಿ > ಪವನ ಶಕ್ತಿ
- (C) ಪವನ ಶಕ್ತಿ < ಸೌರ ಶಕ್ತಿ < ಜೀವಶಕ್ತಿ
- (D) ಸೌರ ಶಕ್ತಿ > ಪವನಶಕ್ತಿ > ಜೀವಶಕ್ತಿ

48. ಕೆಳಗಿನವುಗಳಲ್ಲಿ ಯಾವುದು ಭಾರತೀಯ ಮೂಲದ ಉಪಗ್ರಹವಲ್ಲ?

- (A) XPoSat
- (B) IXPE
- (C) SROSS-C
- (D) HySIS

49. ಜೈವಿಕ ವೈವಿಧ್ಯತೆಯ ಸಮಾವೇಶದಲ್ಲಿ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ :

1. ಇದು ಜೀವ ವೈವಿಧ್ಯದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಗಾಗಿ ಪ್ರಮುಖ ಅಂತರಾಷ್ಟ್ರೀಯ ಒಪ್ಪಂದವಾಗಿದೆ.
2. ಇದನ್ನು ಪ್ರಾಥಮಿಕವಾಗಿ ರಾಷ್ಟ್ರೀಯ ಮಟ್ಟದ ಕ್ರಿಯೆಯ ಮೂಲಕ ಕಾರ್ಯಗತಗೊಳಿಸಲಾಗುತ್ತದೆ.
3. ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರಗಳು ಮತ್ತು ಕ್ರಿಯಾ ಯೋಜನೆಗಳು (NBSAPs) ರಾಷ್ಟ್ರೀಯ ಮಟ್ಟದಲ್ಲಿ ಸಮಾವೇಶವನ್ನು ಕಾರ್ಯಗತಗೊಳಿಸಲು ಪ್ರಮುಖ ಸಾಧನಗಳಾಗಿವೆ.
4. ದೇಶಗಳು ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರವನ್ನು ಸಿದ್ಧಪಡಿಸುವುದು ಮತ್ತು ಈ ಕಾರ್ಯತಂತ್ರವನ್ನು ಮುಖ್ಯವಾಹಿನಿಯ ವಲಯಗಳ ಯೋಜನೆಗೆ ಮುಖ್ಯವಾಹಿನಿ ಮಾಡುವುದು ಅವರ ಚಟುವಟಿಕೆಗಳು ಜೀವವೈವಿಧ್ಯತೆಯ ಮೇಲೆ (ಧನಾತ್ಮಕ ಮತ್ತು ಋಣಾತ್ಮಕ) ಪ್ರಭಾವವನ್ನು ಬೀರಬಹುದು.

ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?

- (A) 1, 2 ಮತ್ತು 4 ಮಾತ್ರ
- (B) 1, 3 ಮತ್ತು 4 ಮಾತ್ರ
- (C) 2 ಮತ್ತು 4 ಮಾತ್ರ
- (D) 1, 2, 3 ಮತ್ತು 4

50. ಸೂರ್ಯ-ಭೂಮಿಯ ವ್ಯವಸ್ಥೆಯ ಲಾಗ್ರೇಂಜ್ ಪಾಯಿಂಟ್ 1(L1) ನ ಅಂತರ ಎಷ್ಟು?

- (A) ಭೂಮಿಯಿಂದ 1.5 ಮಿಲಿಯನ್ ಕಿ.ಮೀ.
- (B) ಸೂರ್ಯನಿಂದ 1.5 ಮಿಲಿಯನ್ ಕಿ.ಮೀ.
- (C) ಭೂಮಿಯಿಂದ 1.5 ಲಕ್ಷ ಕಿ.ಮೀ.
- (D) ಸೂರ್ಯನಿಂದ 1.5 ಲಕ್ಷ ಕಿ.ಮೀ.

038/2024-K

51. Arjun went 25 km to the west from his house, then turned left and walked 15 km. He then turned East and walked 40 km and finally turned left and covered 15 km. How far is he now from his house?
- (A) 20 km (B) 15 km
(C) 40 km (D) 25 km
52. Find the next item in the alpha-numeric series :
Z1A, X2D, V6G, T21J, R88M, P445P, _____
- (A) N2676S (B) T2670N
(C) N2676T (D) T2676N
53. If the first day of the year (other than leap year) was Sunday, then which was the last day of the year?
- (A) Monday (B) Tuesday
(C) Sunday (D) Thursday
54. P is Q's sister. R is Q's mother. S is R's father. T is S's mother. Then how is P related to S?
- (A) Grand mother
(B) Grand father
(C) Daughter
(D) Grand daughter
55. In an examination, 40 percentage of students failed in English and 53 percentage in Mathematics. If 15 percentage failed in both subjects, what is the percentage of those who passed in both subjects?
- (A) 24 (B) 26
(C) 23 (D) 22
56. If RED = 12, BLUE = 20, VIOLET = 42. What is the code for MAGENTA?
- (A) 71 (B) 13
(C) 56 (D) 101
57. What is the angle between the hour hand and minute hand of the clock at 6.40?
- (A) 40° (B) 32°
(C) 26° (D) 45°

51. ಅರ್ಜುನ್ ತನ್ನ ಮನೆಯಿಂದ ಪಶ್ಚಿಮಕ್ಕೆ 25 ಕಿ.ಮೀ. ಹೋದರು. ನಂತರ ಎಡಕ್ಕೆ ತಿರುಗಿ 15 ಕಿ.ಮೀ. ನಡೆದರು. ನಂತರ ಪೂರ್ವಕ್ಕೆ ತಿರುಗಿ 40 ಕಿ.ಮೀ. ನಡೆದು ಕೊನೆಗೆ ಎಡಕ್ಕೆ ತಿರುಗಿ 15 ಕಿ.ಮೀ. ನಡೆದರು. ಅವನು ಈಗ ತನ್ನ ಮನೆಯಿಂದ ಎಷ್ಟು ದೂರದಲ್ಲಿದ್ದಾನೆ?
- (A) 20 km (B) 15 km
(C) 40 km (D) 25 km
52. ಆಲ್ಫಾ-ಸಂಖ್ಯೆಯ ಸರಣಿಯಲ್ಲಿ ಮುಂದಿನ ಟರ್ಮ್ ಅನ್ನು ಹುಡುಕಿ :
Z1A, X2D, V6G, T21J, R88M, P445P, _____
- (A) N2676S (B) T2670N
(C) N2676T (D) T2676N
53. ವರ್ಷದ ಮೊದಲ ದಿನ (ಅಧಿಕ ವರ್ಷವನ್ನು ಹೊರತುಪಡಿಸಿ) ಭಾನುವಾರವಾಗಿದ್ದರೆ, ವರ್ಷದ ಕೊನೆಯ ದಿನ ಯಾವುದು?
- (A) ಸೋಮವಾರ (B) ಮಂಗಳವಾರ
(C) ಭಾನುವಾರ (D) ಗುರುವಾರ
54. P, Q ಅವರ ಸಹೋದರಿ. R, Q ನ ತಾಯಿ. S, R ಅವರ ತಂದೆ. T, S ಅವರ ತಾಯಿ. ಹಾಗಾದರೆ P ಮತ್ತು S ಗೆ ಹೇಗೆ ಸಂಬಂಧಿಸಿದೆ?
- (A) ಅಜ್ಜಿ
(B) ಅಜ್ಜ ತಂದೆ
(C) ಮಗಳು
(D) ಮೊಮ್ಮಗಳು
55. ಪರೀಕ್ಷೆಯಲ್ಲಿ ಶೇಕಡಾ 40 ರಷ್ಟು ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮತ್ತು ಶೇಕಡಾ 53 ರಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ಅನುತ್ತೀರ್ಣರಾಗಿದ್ದಾರೆ. ಶೇಕಡಾ 15 ರಷ್ಟು ವಿದ್ಯಾರ್ಥಿಗಳು ಎರಡೂ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ. ಹಾಗಾದರೆ, ಎರಡೂ ವಿಷಯಗಳಲ್ಲಿ ಉತ್ತೀರ್ಣರಾದವರ ಶೇಕಡಾವಾರು ಎಷ್ಟು?
- (A) 24 (B) 26
(C) 23 (D) 22
56. ಕೆಂಪು = 12, ನೀಲಿ = 20, ನೇರಳೆ = 42. ಮೆಜೆಂಟಾಗೆ ಕೋಡ್ ಏನು?
- (A) 71 (B) 13
(C) 56 (D) 101
57. 6.40 ರ ಗಡಿಯಾರದ ಗಂಟೆಯ ಮುಳ್ಳು ಮತ್ತು ನಿಮಿಷದ ಮುಳ್ಳುಗಳ ನಡುವಿನ ಕೋನ ಯಾವುದು?
- (A) 40° (B) 32°
(C) 26° (D) 45°

038/2024-K

58. A watch which is set correct at 5 am, gains 2 minutes in every 30 minutes. What is the actual time when the watch shows 10.20 am on the same day?
- (A) 10.40 am (B) 9.45 am
(C) 10.00 am (D) 10.10 am
59. The average of six consecutive even numbers is 25. What is the difference between the largest and the smallest of these numbers?
- (A) 20 (B) 10
(C) 45 (D) 15
60. 40 friends at a marriage party shook hands with each other only once. Find the number of shake hands :
- (A) 40 (B) 760
(C) 80 (D) 780
61. Two numbers are in the ratio 3 : 5. If each number is increased by 10, then their ratio becomes 5 : 7. The numbers are :
- (A) 3, 5 (B) 7, 9
(C) 13, 22 (D) 15, 25
62. A contractor employed 210 men to complete a construction work in 60 days. After 12 days, he added 70 more men. In how many days will the remaining work be finished?
- (A) 38 (B) 35
(C) 36 (D) 40
63. A man sells two horses for Rs. 6,000/- each, neither losing or gaining in the deal. If he sold one horse at a gain of 25 percentage, then what is the percentage of loss at which the other horse is sold?
- (A) $30\frac{1}{3}$ (B) $16\frac{2}{3}$
(C) $15\frac{1}{4}$ (D) 40

58. 5.00 a.m. ಗಂಟೆಗೆ ಸರಿಯಾಗಿ ಹೊಂದಿಸಲಾದ ಗಡಿಯಾರವು ಪ್ರತಿ 30 ನಿಮಿಷಗಳಲ್ಲಿ 2 ನಿಮಿಷಗಳನ್ನು ಹೆಚ್ಚಾಗಿ ತೋರಿಸುತ್ತದೆ. ಗಡಿಯಾರವು ಅದೇ ದಿನ 10.20 a.m. ಕ್ಕೆ ತೋರಿಸುವಾಗ ನಿಜವಾದ ಸಮಯ ಎಷ್ಟು?
- (A) 10.40 a.m. (B) 9.45 a.m.
(C) 10.00 a.m. (D) 10.10 a.m.
59. ಆರು ಅನುಕ್ರಮ ಸಮ ಸಂಖ್ಯೆಗಳ ಸರಾಸರಿ 25. ಈ ಸಂಖ್ಯೆಗಳಲ್ಲಿ ದೊಡ್ಡ ಮತ್ತು ಚಿಕ್ಕ ಸಂಖ್ಯೆಗಳ ನಡುವಿನ ವ್ಯತ್ಯಾಸವೇನು?
- (A) 20 (B) 10
(C) 45 (D) 15
60. ಮದುವೆ ಪಾರ್ಟಿಯಲ್ಲಿ 40 ಸ್ನೇಹಿತರು ಒಮ್ಮೆ ಮಾತ್ರ ಪರಸ್ಪರ ಕೈಕುಲುಕಿದರು. ಶೇಕ್ ಹ್ಯಾಂಡ್‌ಗಳ ಸಂಖ್ಯೆಯನ್ನು ಕಂಡುಹಿಡಿಯಿರಿ :
- (A) 40 (B) 760
(C) 80 (D) 780
61. ಎರಡು ಸಂಖ್ಯೆಗಳ ಅನುಪಾತ 3 : 5 ರಲ್ಲಿವೆ. ಪ್ರತಿ ಸಂಖ್ಯೆಯನ್ನು 10 ರಿಂದ ಹೆಚ್ಚಿಸಿದರೆ, ಅವುಗಳ ಅನುಪಾತವು 5 : 7 ಆಗುತ್ತದೆ. ಸಂಖ್ಯೆಗಳು :
- (A) 3, 5 (B) 7, 9
(C) 13, 22 (D) 15, 25
62. ಒಬ್ಬ ಗುತ್ತಿಗೆದಾರನು 60 ದಿನಗಳಲ್ಲಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು 210 ಜನರನ್ನು ನೇಮಿಸಿಕೊಂಡನು. 12 ದಿನಗಳ ನಂತರ, ಅವನು ಇನ್ನೂ 70 ಜನರನ್ನು ಸೇರಿಸಿದರು. ಉಳಿದ ಕೆಲಸ ಎಷ್ಟು ದಿನಗಳಲ್ಲಿ ಮುಗಿಯುತ್ತದೆ?
- (A) 38 (B) 35
(C) 36 (D) 40
63. ಒಬ್ಬ ವ್ಯಕ್ತಿ ಎರಡು ಕುದುರೆಗಳನ್ನು ರೂ. 6,000/- ಕ್ಕೆ ಮಾರಿದರು. ಪ್ರತಿ ಡೀಲ್‌ನಲ್ಲಿ ಕಳೆದುಕೊಳ್ಳುವುದಿಲ್ಲ ಅಥವಾ ಗಳಿಸುವುದಿಲ್ಲ. ಅವನು ಒಂದು ಕುದುರೆಯನ್ನು ಶೇಕಡಾ 25 ರಷ್ಟು ಲಾಭದಲ್ಲಿ ಮಾರಿದರೆ, ಇನ್ನೊಂದು ಕುದುರೆಯನ್ನು ಮಾರಾಟ ಮಾಡುವ ನಷ್ಟದ ಶೇಕಡಾವಾರು ಎಷ್ಟು?
- (A) $30\frac{1}{3}$ (B) $16\frac{2}{3}$
(C) $15\frac{1}{4}$ (D) 40

038/2024-K

64. A box is to be filled with apples each weighing $\frac{1}{10}$ kg. The weight of the box after filling the apples should not exceed $\frac{4}{5}$ kg. What is the maximum number of apples that can be put inside the box?
- (A) 6 (B) 8
(C) 7 (D) 10
65. How many terms will have to be added to get a sum of 10877 in the arithmetic series? 5, 9, 13,...
- (A) 71 (B) 63
(C) 73 (D) 74
66. A cylindrical bucket of diameter 42 cm and height 10 cm was full of sand. When the sand in the bucket was poured on the ground, the sand got converted into a shape of a cone. If the height of the cone was 21 cm, what was the base area of the cone?
- (A) 1980 cm² (B) 2015 cm²
(C) 1780 cm² (D) 2036 cm²
67. What is the value of $\left(1 - \frac{1}{2}\right)\left(1 - \frac{1}{3}\right)\left(1 - \frac{1}{4}\right)\dots\left(1 - \frac{1}{20}\right)$?
- (A) $\frac{20}{21}$ (B) $\frac{1}{20}$
(C) $\frac{21}{20}$ (D) $\frac{1}{19}$
68. What is the value of x , if $9^x + 3^x - 90 = 0$?
- (A) 3 (B) 6
(C) 4 (D) 2
69. The difference between the compound interest and simple interest on a certain sum of money at 10 percent per annum for 2 years is Rs. 25/-. Find the sum.
- (A) 1,500 (B) 2,500
(C) 2,010 (D) 1,910
70. If $60 - 10$ means 600, $12 \div 4$ means 16, 6×3 means 3, $10 + 2$ means 5, then what is $100 - 10 \times 1000 \div 1000 + 100 \times 10$?
- (A) 10 (B) 0
(C) -10 (D) 20

64. ಪ್ರತಿ $\frac{1}{10}$ ಕೆ.ಜಿ. ತೂಕದ ಸೇಬುಗಳಿಂದ ಪೆಟ್ಟಿಗೆಯನ್ನು ತುಂಬಿಸಬೇಕು ಸೇಬುಗಳನ್ನು ತುಂಬಿದ ನಂತರ ಬಾಕ್ಸಿನ ತೂಕವು $\frac{4}{5}$ ಕೆ.ಜಿ. ಮೀರಬಾರದು. ಪೆಟ್ಟಿಗೆಯೊಳಗೆ ಹಾಕಬಹುದಾದ ಗರಿಷ್ಠ ಸಂಖ್ಯೆಯ ಸೇಬುಗಳು ಎಷ್ಟು?
- (A) 6 (B) 8
(C) 7 (D) 10
65. ಅಂಕಗಣಿತದ ಸಂಖ್ಯೆಯಲ್ಲಿ 10877 ಮೊತ್ತವನ್ನು ಪಡೆಯಲು ಎಷ್ಟು ಸಂಖ್ಯೆಗಳನ್ನು ಸೇರಿಸಬೇಕು?
5, 9, 13,...
- (A) 71 (B) 63
(C) 73 (D) 74
66. 42 ಸೆ.ಮೀ. ವ್ಯಾಸವುಳ್ಳ ಮತ್ತು 10 ಸೆ.ಮೀ. ಎತ್ತರವಿರುವ ವ್ಯಾಸದ ಸಿಲಿಂಡರಾಕಾರದ ಬಕೆಟ್ ಮರಳಿನಿಂದ ತುಂಬಿತ್ತು. ಬಕೆಟ್‌ನಲ್ಲಿರುವ ಮರಳನ್ನು ನೆಲದ ಮೇಲೆ ಸುರಿದಾಗ, ಮರಳು ಕೋನ್‌ನ ಆಕಾರಕ್ಕೆ ಪರಿವರ್ತನೆಯಾಯಿತು. ಕೋನ್‌ನ ಎತ್ತರವು 21 ಸೆ.ಮೀ. ಆಗಿದ್ದರೆ, ಕೋನ್‌ನ ಮೂಲ ಪ್ರದೇಶದ ವಿಸ್ತೀರ್ಣ ಎಷ್ಟು?
- (A) 1980 cm² (B) 2015 cm²
(C) 1780 cm² (D) 2036 cm²
67. $\left(1 - \frac{1}{2}\right)\left(1 - \frac{1}{3}\right)\left(1 - \frac{1}{4}\right) \dots \left(1 - \frac{1}{20}\right)$ ಮೌಲ್ಯ ಏನು?
- (A) $\frac{20}{21}$ (B) $\frac{1}{20}$
(C) $\frac{21}{20}$ (D) $\frac{1}{19}$
68. $9^x + 3^x - 90 = 0$ ಆದರೆ, x ನ ಮೌಲ್ಯ ಎಷ್ಟು?
- (A) 3 (B) 6
(C) 4 (D) 2
69. 2 ವರ್ಷಗಳವರೆಗೆ ಪ್ರತಿ ವರ್ಷಕ್ಕೆ 10 ಪ್ರತಿಶತದಷ್ಟು ನಿರ್ದಿಷ್ಟ ಮೊತ್ತದ ಮೇಲೆ ಚಕ್ರಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸ ರೂ. 25/- ಮೊತ್ತವನ್ನು ಹುಡುಕಿ :
- (A) 1,500 (B) 2,500
(C) 2,010 (D) 1,910
70. $60 - 10$ ಎಂದರೆ 600, $12 \div 4$ ಎಂದರೆ 16, 6×3 ಎಂದರೆ 3, $10 + 2$ ಎಂದರೆ 5, ಆದರೆ $100 - 10 \times 1000 \div 1000 + 100 \times 10$ ಎಷ್ಟು?
- (A) 10 (B) 0
(C) -10 (D) 20

038/2024-K

71. What part of speech is the word “quickly”?
- (A) Adjective (B) Noun
(C) Adverb (D) Verb
72. Choose the incorrect spellings :
- I. Necessary
II. Neccessary
III. Neccesary
- (A) I and II (B) II and III
(C) I only (D) None of the above
73. Identify the sentence with the incorrect preposition usage :
- (A) He is allergic to cats.
(B) She is fond of playing the piano.
(C) The teacher insisted in completing the assignment.
(D) They are excited about the upcoming trip.
74. Which of the following statements are grammatically correct?
- I. She went to the store yesterday.
II. He walk two miles this morning.
III. They have eated lunch already.
IV. We going to the park tomorrow.
- (A) I and II (B) II and III
(C) III and IV (D) None of the above
75. Identify the sentence with correct subject-verb agreement :
- (A) Each of the students have their own laptop.
(B) Each of the students has their own laptop.
(C) Each of the students have his own laptop.
(D) Each of the student has his own laptops.
76. Identify the sentence with correct use of the passive voice :
- (A) The cake was baking in the oven.
(B) The chef is baking the cake in the oven.
(C) The baker has baked the cake in the oven.
(D) The cake will bake in the oven.

77. Select the sentence with proper use of capitalisation :
- (A) i am going to the mall. (B) I am going to the mall.
 (C) I Am going to the mall. (D) i AM going to the mall.
78. Identify the correct antonym of the word “Comfortable” formed with the suffix :
- (A) Uncomfortable (B) Discomfort
 (C) Comfortless (D) Comfortify
79. Choose the sentence with the correct usage of the phrasal verb “give in” :
- (A) He gave into his friend’s request. (B) He gave in his friend’s request.
 (C) He gave in the request of his friend. (D) He gave up his friend’s request.
80. Identify the sentence with the correct usage of a gerund :
- (A) She enjoys to swim in the ocean. (B) She enjoys swimming in the ocean.
 (C) She enjoys swim in the ocean. (D) She enjoys swam in the ocean.
81. What is the term for “the excessive use of words”?
- (A) Verbosity (B) Eloquence
 (C) Conciseness (D) Laconism
82. Choose the correct option for the reported speech :
- Direct speech : “I won’t be able to attend the meeting,” she said.
- (A) She said that she couldn’t attend the meeting.
 (B) She said that she won’t attend the meeting.
 (C) She said she can’t attend the meeting.
 (D) She said she wouldn’t be able to attend the meeting.
83. Identify the sentence with the correct usage of masculine and feminine gender :
- (A) The tigress is known for his stripes.
 (B) The vixen is known for his cunning tricks.
 (C) The stallion is recognized for his strength.
 (D) The lion is known for her hunting skills.
84. Select the sentence with the correct usage of words :
- (A) The knight road his horse into the sunset.
 (B) The night rode his horse into the sunset.
 (C) The knight rode his horse into the sun set.
 (D) The night road his horse into the sun set.

038/2024-K

85. Which sentence uses correct comparative degree?
- (A) She runs more faster than him.
 - (B) She runs fast than him.
 - (C) She runs faster than him.
 - (D) She runs fastly than him.
86. What does the idiom “to spill the beans” mean?
- (A) To clean up a mess.
 - (B) To reveal a secret.
 - (C) To scatter seeds in a garden.
 - (D) To drink too much coffee.
87. Choose the correct sentence with proper use of the verb :
- (A) The child fallen asleep during the movie.
 - (B) The child fell asleep during the movie.
 - (C) The child falling asleep during the movie.
 - (D) The child falled asleep during the movie.
88. Rebecca rarely eats sweets, —————?
- (A) does she
 - (B) isn't she
 - (C) don't she
 - (D) does not she
89. What term describes the deliberate and systematic extermination of a national, racial, political, or cultural group?
- (A) Xenophobia
 - (B) Genocide
 - (C) Misogyny
 - (D) Ethnicity
90. Choose a suitable synonym from the following options for the word given :
- Meticulous**
- (A) Careful
 - (B) Messy
 - (C) Careless
 - (D) Both (A) and (B)

91. ಕನ್ನಡ ವರ್ಣಮಾಲೆಯ ವರ್ಗ ಪಂಚಮಾಕ್ಷರವನ್ನು ಏನೆಂದು ಕರೆಯುತ್ತಾರೆ?
 (A) ಅಲ್ಪಪ್ರಾಣ (B) ಮಹಾಪ್ರಾಣ
 (C) ಅನುನಾಸಿಕ (D) ಸಂಧ್ಯಾಕ್ಷರ
92. 'ಅಂಬರ' ಪದದ ಅರ್ಥ :
 (A) ಅಬ್ಬರ (B) ಆಕಾಶ
 (C) ಬರಗಾಲ (D) ಬತ್ತಳಿಕೆ
93. ಇಂಗ್ಲೀಷ್‌ನ circular ಎಂಬ ಪದಕ್ಕೆ ಸಂವಾದಿಯಾದ ಕನ್ನಡ ಪದ :
 (A) ಆಧಿಸೂಚನೆ (B) ಪ್ರಕಟಣೆ
 (C) ಜ್ಞಾಪನ ಪತ್ರ (D) ಸುತ್ತೋಲೆ
94. ಊರೂರು - ಈ ಪದದ ಸಂಧಿಯನ್ನು ಹೆಸರಿಸಿ.
 (A) ಲೋಪ ಸಂಧಿ (B) ಆಗಮ ಸಂಧಿ
 (C) ಆದೇಶ ಸಂಧಿ (D) ಗುಣ ಸಂಧಿ
95. ನಾಲ್ಕನೆ - ಈ ಪದದ ಸಮಾಸವನ್ನು ಗುರುತಿಸಿ.
 (A) ತತ್ಪುರುಷ (B) ಕರ್ಮಧಾರಯ
 (C) ದ್ವಿಗು (D) ಗಮಕ
96. ಇವುಗಳಲ್ಲಿ ಸರಿಯಾದ ರೂಪ ಯಾವುದು?
 (A) ವಿಚ್ಛೇದನ (B) ವಿಚ್ಛೇದನ
 (C) ವಿಚ್ಛೇಧನ (D) ವಿಚ್ಛೇಧನ
97. 'ಅಗಸ' ಪದದ ಸರಿಯಾದ ಸ್ತ್ರೀವಾಚಕ ರೂಪ ಯಾವುದು?
 (A) ಅಗಸಿ (B) ಅಗಸಗಿತ್ತಿ
 (C) ಅಗಸಳು (D) ಅಗಸಗಾರ್ತಿ
98. ಕೆರೆಯಲ್ಲಿ - ಇಲ್ಲಿ ಬಳಕೆಯಾದ ವಿಭಕ್ತಿ ಪ್ರತ್ಯಯ ಯಾವುದು?
 (A) ಪ್ರಥಮ (B) ತೃತೀಯ
 (C) ಪಂಚಮಿ (D) ಸಪ್ತಮಿ
99. ಇವುಗಳಲ್ಲಿ ತದ್ಭವಕ್ಕೆ ಉದಾಹರಣೆಗಳು ಯಾವುವು?
 (i) ಪಕ್ಕಿ
 (ii) ಯಜ್ಞ
 (iii) ಕಜ್ಜ
 (iv) ಕಮಲ
 (A) (i) ಮತ್ತು (ii) (B) (ii) ಮತ್ತು (iv)
 (C) (i) ಮತ್ತು (iii) (D) (iii) ಮತ್ತು (iv)
100. ಇವುಗಳಲ್ಲಿ ಪ್ರಥಮ ಪುರುಷವಾಚಕ ಸರ್ವನಾಮಗಳು ಯಾವುವು?
 (i) ಅವನು ಮತ್ತು ಅವಳು
 (ii) ಅವರು ಮತ್ತು ಅವುಗಳು
 (iii) ನಾನು ಮತ್ತು ನಾವು
 (iv) ನೀನು ಮತ್ತು ನೀವು
 (A) (i) ಮತ್ತು (ii) (B) (iii) ಮತ್ತು (iv)
 (C) (i) ಮತ್ತು (iii) (D) (ii) ಮತ್ತು (iv)

038/2024-K

Space for Rough Work

Space for Rough Work